



ಮಹಾರಾಜ್ಯಾಂಶು.ಇ.¹

ಮನುಷ್ಯನು ಮೂಲತಃ ಸಮಾಜ ಜೀವಿ ಹಾಗೂ ಸಂಪ್ರದಾಯದಲ್ಲಿ ಆಗಿದ್ದಾನೆ. ಮಾನವನ ಸಾಂಚಿಕ ಸುದೀರ್ಘ ಜೀವನದ ಕ್ರಮವು ವೈವಿಧ್ಯಮಯ್ಯಿಂದಿಂದಲೇ ಕೂಡಿರುತ್ತದೆ. ಈ ನೆಲೆ ಮತ್ತು ಸೆಲೆಯ ಫಲಶ್ರುತಿಯಂದಾಗಿಯೇ ಮಾನವನಿಗೆ ಒಂದು ಭಾಷೆಯೂ ರೂಪಗೊಂಡಿರುತ್ತದೆ. ಸಮಾಜ ಜೀವಿಯಾಗಿರುವಂತಹ ಈ ಮಾನವನಿಗೆ ಅನ್ಯ ಸಮುದಾಯದೊಂದಿಗೆ ಸಂಪರ್ಕದ ಅಗತ್ಯವೂ ಹಾಗೂ ಅನಿವಾಯಿಕವೂ ಕೂಡ ಆಗಿದೆ. ಆದ್ದರಿಂದಲೇ ಸಮಾಜವು ಬದಲಾದಂತೆ ಮತ್ತು ಮಾನವನ ಜೀವನ ಶೈಲಿಯೂ ಬದಲಾದಂತೆ ಇತರ ಸಮುದಾಯದೊಂದಿಗೆ ಅವನ ಸಂಪರ್ಕ ಅನಿವಾಯಿಕವಾಗಿದೆ. ಈ ನಿಟ್ಟನಲ್ಲಿ ಅನ್ಯಭಾಷಿಕರೊಂದಿಗೆ ಸಂಪರ್ಕ ಸಾಧಿಸುವ ಮಾರ್ಗಮದಲ್ಲಿ ಆ ಭಾಷೆಯನ್ನು ಕಲಿತು ವ್ಯವಹರಿಸಬೇಕಾದ ಅಗತ್ಯವಿದೆ. ಈ ರೀತಿಯಾಗಿಯೇ ಯಾವುದೇ ಒಂದು ಭಾಷೆಯ ಮೇಲೆ ಮತ್ತೊಂದು ಭಾಷೆಯ ಪ್ರಭಾವ ಇದ್ದೆ ಇರುತ್ತದೆ. ಈ ನಿಟ್ಟನಲ್ಲಿ ಭಾಷೆಯ ಪ್ರಭಾವ ಒಂದೇ ರೀತಿಯಾಗಿರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಭಾಷಾ ಪ್ರಭಾವದ ದೃಷ್ಟಿಯಂದ ವ್ಯಾತ್ಯಯವಾಗಬಹುದು. ಆದರೆ, ಭಾಷೆಯ ಪ್ರಭಾವ ಒಂದು ಭಾಷೆಯಂದ ಮತ್ತೊಂದು ಭಾಷೆಯ ಮೇಲೆ ಸಹಜವಾಗಿ ಇರುತ್ತದೆ.

ಒಂದು ಜನ ಭಾಷೆಯ ಮೇಲೆ ಮತ್ತೊಂದು ಜನ ಭಾಷೆಯು ಜೀರುವಂತಹ ಪ್ರಭಾವವು ಅನೇಕ ಕಾರಣಗಳಿಂದ ಕೂಡರಬಹುದು. ಅದು ಶೈಕ್ಷಣಿಕ, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರಣವಾಗಿರಬಹುದು. ಈ ನೆಲೆ ಮತ್ತು ಹಿನ್ನೆಲೆಯಲ್ಲಿ ಪ್ರಸ್ತುತ ಲೇಖನವು ಹೇಳವ ಭಾಷೆಯ ಮೇಲೆ ಈ ಎಲ್ಲಾ ಕಾರಣಗಳಿಂದ ಶೀಷ್ಯ ಕನ್ನಡದ ಪ್ರಭಾವ ಆಗಿವೆ ಎಂಬುದನ್ನು ಕೇಳಿರಿಸಿ ರಚಿತಗೊಂಡಿರುತ್ತದೆ. ಕೆಲವು ಪದಗಳನ್ನು ಪ್ರಸ್ತುತ ಅಧ್ಯಾಯನದ ದೃಷ್ಟಿಯಂದ ಗ್ರಹಿಸಿದಾಗ ಕನ್ನಡದ ಪ್ರಭಾವವು ಹೆಚ್ಚಿನದೇ ಆಗಿರುತ್ತದೆ ಎಂಬುದು ತಿಳಿದುಬರುತ್ತದೆ. ಅವುಗಳನ್ನು ಈ ಕೆಳಗಿನ ಕೋಣದಲ್ಲಿ ದಾಖಲಾಗಿಸಿರಿಸಲಾಗಿದೆ. ಅವುಗಳಿಂದರೆ;

1. ಸಂಶೋಧಕರು, ಭಾಷಾ ವಿಜ್ಞಾನ ವಿಭಾಗ, ಕರ್ನಾಟಕ ಕನ್ನಡ ಅಧ್ಯಾಯನ ಸಂಸ್ಥೆ, ಮಾನಸಗಂಗೋಳತ್ತಿ, ಮೈಸೂರು

ಶೈಷ್ಟ ಕನ್ನಡ	ಹೆಚ್ವ ಕನ್ನಡ	ಹೆಚ್ವರ ಸುಡಿ ಬೆರಕೆ ರೂಪ
ಕಿವಿ	ಕಿವಿ	ಕಿವಿ
ಕರೆಳು	ಕಳುಂ	ಕಳ್ಳು
ಧಮುಡ	ಧಮುಡ	ಧಮುಡ
ಉಗುರು	ಉಗುರು	ಉಗುಡ
ನಾಲಗೆ	ನಾಲಗೆ	ನಾಲ್ದೆ
ರತ್ತ	ರಕುತ್	ರತ್ತ
ಬೆರೆಳು	ಬೆರೆಳು	ಬೆಲ್ಲು
ಹೊಟ್ಟಿ	ಒಟ್ಟಿ	ಹೊಟ್ಟಿ
ಕೂಡಲು	ಕೂಡಲು	ಕೂಡ್ಲು
ಹುಬ್ಬಿ	ಉಬ್ಬಿ	ಹುಬ್ಬಿ
ಹಲ್ಲು	ಅಲ್ಲು	ಹಲ್ಲು
ಹಣೆ	ಅಣೆ	ಹಣೆ
ಗಂಟಲು	ಗಂಟಲು	ಗಂಟ್ಲು

1. ಶೈಷ್ಟ ಕನ್ನಡ ಹೆಚ್ವ ಕನ್ನಡ ಸುಡಿ ಬೆರಕೆಯ ರೂಪ
ಕುತ್ತಿಗೆ ಕತ್ತು ಕುತ್ತ ಇಂಜಾಂಡಿ

ಶೈಷ್ಟ ಕನ್ನಡದ 'ಕುತ್ತಿಗೆ' ಪದವು ಹೆಚ್ವರಲ್ಲಿ 'ಕತ್ತು' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತ ನಂದಭೇದಲ್ಲಿ ಕೆಲವು ವೇಳೆ ಅವರೂ 'ಕುತ್ತೆ' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ; ಶಿ.ಕ: ಕೋಳಿ ಕುತ್ತಿಗೆ ಮುರಿದು ಹೊಳಗಿದೆ. ಹೆ.ಕ: ಕೋಳಿ ಕುತ್ತೆ ಮುರ್ಕೊಳಗದೆ ಎಂಬುದೇ ಆಗಿರುತ್ತದೆ.

2. ಶೈಷ್ಟ ಕನ್ನಡ ಹೆಚ್ವಕನ್ನಡ ಸುಡಿ ಬೆರಕೆಯ ರೂಪ
ಹುಬ್ಬಿ ಉಬ್ಬಿ ಹುಬ್ಬಿ ಇಂಜಾಂಡಾ

ಶೈಷ್ಟ ಕನ್ನಡದ 'ಹುಬ್ಬಿ' ಎಂಬ ಪದವು ಹೆಚ್ವರಲ್ಲಿ ಉಬ್ಬಿ ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ನಂದಭೇದಲ್ಲಿ ಕೆಲವು ವೇಳೆ ಅವರೂ ಕೂಡ ಹುಬ್ಬಿ ಎಂದು ಬಳಸುತ್ತಾರೆ. ಉದಾಹರಣೆಗೆ; ಶಿ.ಕ: ಹಣೆಯ ಹುಳ್ಳನ ಮೇಲೆ ಹುಟು ಇದೆ. ಹೆ.ಕ: ಅಣ ಉಬ್ಬನ ಮೇಲ ಉಳ ಅದೆ.

3. ಶೈಷ್ಟ ಕನ್ನಡ ಹೆಚ್ವಕನ್ನಡ ಸುಡಿ ಬೆರಕೆಯ ರೂಪ
ಮೂಗು ಮೂಕು ಮೂಗು ಇಂಡಾ

ಶೈಷ್ಟ ಕನ್ನಡದ 'ಮೂಗು' ಪದವು ಹೆಚ್ಚರಲ್ಲ 'ಮೂಕು' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ ಮೂಗು ಎಂಬ ಪದವನ್ನು ಬಳಸುತ್ತಾರೆ. ಉದಾಹರಣೆಗೆ: ಶಿ.ಕ: ಮೂಗಿನಲ್ಲಿ ನೀರು ಬರುತ್ತಿದೆ. ಹೆ.ಕ: ಮೂಕಿನಲ್ಲಿ ನೀರು ಬರುತ್ತದೆ.

4. ಶಿಷ್ಟ ಕನ್ನಡ ಮುಖ	ಹೆಚ್ಚರಕನ್ನಡ ಮೋಕ	ನುಡಿ ಬೆರಕೆಯ ರೂಪ ಮುಕ್ಕ ಚಾಜ್ಞಾಜಿ
-----------------------	--------------------	-----------------------------------

ಶಿಷ್ಟ ಕನ್ನಡದ 'ಮುಖ' ಪದವು ಹೆಚ್ಚರಲ್ಲ 'ಮೋಕ' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ 'ಮುಕ್ಕ' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶಿ.ಕ: ಅವನ ಮುಖ ಕೆಂಪು ಬಣ್ಣ. ಹೆ.ಕ: ಅವು ಮುಖ ಕಂಪಾಗಿದೆ.

5. ಶಿಷ್ಟ ಕನ್ನಡ ಬೆರಳು	ಹೆಚ್ಚರಕನ್ನಡ ಬೆಟ್ಟು	ನುಡಿಬೆರಕೆಯ ರೂಪ ಬೆಳುವ ಇಂಗ್ಲೀಷ್
-------------------------	-----------------------	----------------------------------

ಶಿಷ್ಟ ಕನ್ನಡದ 'ಬೆರಳು' ಪದವು ಹೆಚ್ಚರಲ್ಲ 'ಬೆಟ್ಟು' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ 'ಬೆಳುವ' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶಿ.ಕ: ಕೃಷ್ಣನ ಕ್ಯೂಯಲ್ಲ ಒಂದು ಬೆರಳು ಇಲ್ಲ. ಹೆ.ಕ: ಕೃಷ್ಣನ ಕ್ಯೂಲ್ಲ ಒಂದು ಬೆಳುವ ಇಲ್ಲ.

ಹೇಗೆ, ಶಿಷ್ಟ ಕನ್ನಡದ ಭಾಷೆಯೂ ಹೆಚ್ಚರಕನ್ನಡ ಭಾಷೆಯಾಗಿ ರೂಢಿಯಾಗಿದೆ. ಮತ್ತೇ. ಅದು ಹೇಗೆ ನುಡಿಬೆರಕೆಯ ರೂಪವನ್ನು ಪಡೆದಿರುತ್ತದೆ ಎಂಬುದು ಕಂಡುಬಂದಿರುತ್ತದೆ.

ಹಣ್ಣು-ಹಂಪಲುಗಳಗೆ ಸಂಬಂಧಿಸಿದ ಪದಗಳ ಮೇಲೆ ಶಿಷ್ಟ ಕನ್ನಡದ ಪ್ರಭಾವ

ಶಿಷ್ಟ ಕನ್ನಡ	ಹೆಚ್ಚರ ಕನ್ನಡ	ಹೆಚ್ಚರ ನುಡಿಬೆರಕೆ ರೂಪ	ಖ
ಕಿತ್ತಲೆ ಹಣ್ಣು	ಕಿತ್ತಲೆಅಣ್ಣು	ಕಿತ್ತಲೆ ಹಣ್ಣು	ಇಂಗ್ಲೀಷ್‌ಜಾಗ್ತಿಕ
ಸೌತೆಕಾಯಿ	ಸೌತೆಕಾಯಿ	ಸೌತೆಕಾಯಿ	ಇಂಗ್ಲೀಷ್‌ಜಾಗ್ತಿಕ
ನಿಂಬೆಹಣ್ಣು	ನಿಂಬೆಣ್ಣು	ನಿಂಬೆಹಣ್ಣು	ಇಂಗ್ಲೀಷ್‌ಜಾಗ್ತಿಕ
ನೆಲ್ಲಕಾಯಿ	ನೆಲ್ಲಕಾಯಿ	ನೆಲ್ಲಕಾಯಿ	ಇಂಗ್ಲೀಷ್‌ಜಾಗ್ತಿಕ
ನೇಬು	ನೇಬ್ಬಣ್ಣು	ನೇಬ್ಬಣ್ಣು	ಇಂಗ್ಲೀಷ್‌ಜಾಗ್ತಿಕ
ಮೂಸಂಜಿ	ಮೋಸಂಜಿ	ಮೋಸಿಂಜಿ	ಇಂಗ್ಲೀಷ್‌ಜಾಗ್ತಿಕ
ಬಾಳೆಹಣ್ಣು	ಬಾಳೆಣ್ಣು	ಬಾಳೆಣ್ಣು	ಇಂಗ್ಲೀಷ್‌ಜಾಗ್ತಿಕ
ಮಾವಿನ ಹಣ್ಣು	ಮಾವ್ಯಣ್ಣು	ಮಾವ್ಯಣ್ಣು	ಇಂಗ್ಲೀಷ್‌ಜಾಗ್ತಿಕ

1. ಶಿಷ್ಟ ಕನ್ನಡ
ಉಮೋಂಟೊಲ್

ಹೆಚ್‌ವರ್ಕನ್ನಡ
ತಮೊಲ್

ನುಡಿ ಬೀರಕೆಯ ರೂಪ
ಉಮೊಂಟೊಲ್ ಉಜಿಂಜಿಂಡಿ

ಶಿಷ್ಟ ಕನ್ನಡದ 'ಉಮೊಂಟೊಲ್' ಎಂಬ ಪದವು ಹೆಚ್‌ವರ್ಲೆ ತಮೊ ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವೂ ವೇಳೆ ಅವರೂ ಕೂಡ 'ಉಮೊಂಟೊಲ್' ಎಂದು ಬಳಸುತ್ತಾರೆ. ಪದಾದಿ ತೆರಾ ಕಾರವಾಗುವುದನ್ನು ಇಲ್ಲ ಗಮನಿಸಬಹುದು.

ಉದಾಹರಣೆಗೆ: ಶಿ.ಕೆ: ಉಮೊಂಟೊಲ್ ಹಣ್ಣು ಹುಳಿಯಾಗಿದೆ. ಹೆ.ಕೆ: ತಮೊಂಟೊಲ್ ಅಣ್ಣು ಉಳಿಯಾಗಿದೆ.

2. ಶಿಷ್ಟ ಕನ್ನಡ
ಮಾವಿನ ಹಣ್ಣು

ಹೆಚ್‌ವರ್ಕನ್ನಡ
ಮಾವ್ಯಣ್ಣು

ನುಡಿ ಬೀರಕೆಯ ರೂಪ
ಮಾವ್ಯಣ್ಣು ಉಜಿಂಜಿಂಡಿಂ

ಶಿಷ್ಟ ಕನ್ನಡದ ಮಾವಿನಹಣ್ಣು ಎಂಬ ಪದವು ಹೆಚ್‌ವರ್ಲೆ 'ಮಾವ್ಯಣ್ಣು' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವೂ ವೇಳೆ ಅವರೂ ಕೂಡ 'ಮಾವ್ಯಣ್ಣು' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶಿ.ಕ. : ಒಂದು ಮಾವಿನ ಹಣ್ಣು ಕೊಡು, ಹೆ.ಕ ಒಂದು ಮಾವ್ಯಣ್ಣು ಕೊಡು

3. ಶಿಷ್ಟ ಕನ್ನಡ
ಬಾಳೆಹಣ್ಣು

ಹೆಚ್‌ವರ್ಕನ್ನಡ
ಬಾಳೆಣ್ಣು

ನುಡಿ ಬೀರಕೆಯ ರೂಪ
ಬಾಳೆಅಣ್ಣು ಉಜಿಂಜಿಂಡಿಂ

ಶಿಷ್ಟ ಕನ್ನಡದ 'ಬಾಳೆಹಣ್ಣು' ಪದವು ಹೆಚ್‌ವರ್ಲೆ 'ಬಾಳೆಣ್ಣು' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ 'ಬಾಳೆಅಣ್ಣು' ಎಂಬ ರೂಪವ ನನು ಬಳಸುತ್ತಾರೆ. ಉದಾಹರಣೆಗೆ: ಶಿ.ಕ: ಬಾಳೆಹಣ್ಣು ತೆಗೆದುಕೊಂಡು ಬಾ, ಹೆ.ಕ: ಬಾಳೆಅಣ್ಣು ತಕ ಬಾ

4. ಶಿಷ್ಟ ಕನ್ನಡ
ಹಲಸಿನ ಹಣ್ಣು

ಹೆಚ್‌ವರ್ಕನ್ನಡ
ಅಲ್ಲಣ್ಣು

ನುಡಿ ಬೀರಕೆಯ ರೂಪ
ಅಲಸ್ಸುಣ್ಣು ಉಜಿಂಜಿಂಡಿಂ

ಶಿಷ್ಟ ಕನ್ನಡದ 'ಹಲಸಿನ ಹಣ್ಣು' ಪದವು ಹೆಚ್‌ವರ್ಲೆ 'ಅಲ್ಲಣ್ಣು' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ 'ಅಲಸ್ಸುಣ್ಣು' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶಿ.ಕ: ಹಲಸಿನ ಹಣ್ಣಿಗೆ ಎಷ್ಟು ಕೊಟ್ಟಿ? ಹೆ.ಕ : ಅಲಸ್ಸುಣ್ಣಿಗೆ ಎಷ್ಟು ಕೊಟ್ಟಿ?

ಸಂಬಂಧವಾಚಕ ಪದಗಳ ಮೇಲೆ ಶಿಷ್ಟ ಕನ್ನಡದ ಪ್ರಭಾವ

ಶಿಷ್ಟ ಕನ್ನಡ	ಹೆಚ್‌ವ ಕನ್ನಡ	ಹೆಚ್‌ವರ ನುಡಿ ಬೀರಕೆ ರೂಪ	ವಿಶು
ದೊಡ್ಡಮ್ಮೆ	ದೊಡ್ಡಷ್ಟೆ	ದೊಡ್ಮೆ	ಜಾಣಿಂಡಿಂ

ಅತ್ತೆ	ಅತ್	ಅತ್ತೆ	ಜಿಂಟಾಜ
ಭಾವ	ಭಾವ	ಭಾವ	ಫೆಚಿತ್ತಾ
ಅತ್ತಿಗೆ	ಅತ್ತೆ	ಅತ್ತಿಗೆ	ಜಿಂಟಾಜು
ನಾದಿನಿ	ನಾದಿ	ನಾದಿನಿ	ಎಚೆ:ಜ್ಯುಲಿ
ತಂಗಿ	ತಂಗೆ	ತಂಗ್ನೇ	ಣಜಿಗೆರ್ರಿಜ
ಮಗೆ	ಮಗೆ	ಮಗೆ	ಣಜಿಯೆ
ಮಗಳು	ಮಗ್ನು	ಮಗ್ನು	ಣಜಪ್ತಣ
ಮೊಮ್ಮೆಗೆ	ಮೊಮ್ಮೆಗೆ	ಮೊಮ್ಮೆಗೆ	ಉಷಾಜಿಯೆ

1. ಶಿಷ್ಟ ಕನ್ನಡ ಹೆಚೆವ ಕನ್ನಡ ನುಡಿ ಬೆರಕೆಯ ರೂಪ
ತಾಯಿ ಅಪ್ಪೆ/ಅಮ್ಮೆ ಅಪ್ಪೆ/ಅಮ್ಮೆ ಜಿತ್ತಾಚೆ/ಜಿಯಾಚೆ

ಶಿಷ್ಟ ಕನ್ನಡದ ತಾಯಿ ಎಂಬ ಪದವು ಹೆಚೆವರಲ್ಲಿ ಅಪ್ಪೆ/ಅಮ್ಮೆ ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ ಅಮ್ಮೆ/ಅಪ್ಪೆ ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶೀ.ಕೆ: ನಮ್ಮೆ ಅಮ್ಮೆ ಉರಿಗೆ ಹೋಗಿದ್ದಾರೆ, ಹೆ.ಕೆ: ನಮ್ಮೆ ಅಪ್ಪೆ ಉರ್ಗೆ ಒಗಾಳೆ.

2. ಶಿಷ್ಟ ಕನ್ನಡ ಹೆಚೆವಕನ್ನಡ ನುಡಿಬೆರಕೆಯ ರೂಪ
ತಂಗಿ ತೆಂಗಿ ತಂಗಿ ಣಜಿಗೆರ

ಶಿಷ್ಟ ಕನ್ನಡದ 'ತಂಗಿ' ಎಂಬ ಪದವು ಹೆಚೆವರಲ್ಲಿ 'ತೆಂಗಿ' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವೂ ವೇಳೆ ಅವರೂ ಕೂಡ 'ತಂಗಿ' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶೀ.ಕೆ: ನನ್ನ ತಂಗಿ ಶಾಲೆಗೆ ಹೋಗಿದ್ದಾರೆ, ಹೆ.ಕೆ: ನನ್ನ ತಂಗಿ ಸಾಲೆಗೆ ಓಗಾವಳೆ.

3. ಶಿಷ್ಟ ಕನ್ನಡ ಹೆಚೆವಕನ್ನಡ ನುಡಿಬೆರಕೆಯ ರೂಪ
ಹೆಂಡತ್ತಿ ಎಂಡತ್ತಿ ಎದ್ದಿ ಜ್ಞಾನು

ಶಿಷ್ಟ ಕನ್ನಡದ 'ಹೆಂಡತ್ತಿ' ಪದವು ಹೆಚೆವರಲ್ಲಿ 'ಎಂಡತ್ತಿ' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ 'ಎದ್ದಿ' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶೀ.ಕೆ: ನನ್ನ ಹೆಂಡತ್ತಿಯ ಹೆಸರು ನಿಮ್ಮಲ, ಹೆ.ಕೆ: ನನ್ನ ಎದ್ದಿ ಹೆಸ್ಪು ನಿಮ್ಮಲ.

4. ಶಿಷ್ಟ ಕನ್ನಡ ಹೆಚೆವಕನ್ನಡ ನುಡಿ ಬೆರಕೆಯ ರೂಪ
ಅಜ್ಞ ಅಯ್ಯೆ/ತಾತಾ ಅಜ್ಞ ಜಿರಿರಿಜಿ

ಶೈಷ್ಟ ಕನ್ನಡದ 'ಅಜ್ಞ' ಪದವು ಹೆಚೆರಲ್ಲ 'ಅಯ್ಯ/ತಾತಾ' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ 'ಅಜ್ಞ' ಎಂಬ ರೂಪವನ್ನು ಬಳಸುತ್ತಾರೆ. ಉದಾಹರಣೆಗೆ: ಶಿ.ಕ: ನಮ್ಮ ಅಜ್ಞನಿಗೆ ಆರೋಗ್ಯ ಸರಿಯಲ್ಲ, ಹೆ.ಕ: ನಮ್ಮ ಅಜ್ಞನಿಗೆ ಉನಾರಿಲ್ಲ.

೫. ಶೈಷ್ಟ ಕನ್ನಡ	ಹೆಚೆರಕನ್ನಡ	ನುಡಿ ಬೆರಕೆಯ ರೂಪ
ಜಿಕ್ಕಮ್ಮು	ಜಿಕ್ಕಪ್ಪೆ	ಜಿಕ್ಕಮ್ಮು
ದೊಡ್ಡಮ್ಮು	ದೊಡ್ಡಪ್ಪೆ	ಜಿಡ್ಡಿಜಿಯಾಜಿ

ಶೈಷ್ಟ ಕನ್ನಡದ ಜಿಕ್ಕಮ್ಮು-ದೊಡ್ಡಮ್ಮು ಪದವು ಹೆಚೆರಲ್ಲ 'ಜಿಕ್ಕಪ್ಪೆ-ದೊಡ್ಡಪ್ಪೆ' ಎಂದು ಬಳಕೆಯಾಗುತ್ತಿತ್ತು. ಪ್ರಸ್ತುತದ ಸಂದರ್ಭದಲ್ಲಿ ಕೆಲವು ವೇಳೆ ಅವರೂ ಕೂಡ ಜಿಕ್ಕಮ್ಮು-ದೊಡ್ಡಮ್ಮು ಎಂದು ಬಳಕೆಯಾಗುತ್ತದೆ. ಉದಾಹರಣೆಗೆ: ಶಿ.ಕ: ನಮ್ಮ ಜಿಕ್ಕಮ್ಮು-ದೊಡ್ಡಮ್ಮು ಇಬ್ಬರು ಸಂತೆಗೆ ಹೋಗಿದ್ದಾರೆ, ಹೆ.ಕ: ನಮ್ಮ ಜಿಕ್ಕಮ್ಮು-ದೊಡ್ಡಮ್ಮು ಇಬ್ಬ ಸಂತೆ ಓಗೌರೆ.

ಹೆಚೆ ಭಾಷೆಯ ಮೇಲೆ ಇತರ ಭಾಷೆಗಳ ಪ್ರಭಾವ

ಹೆಚೆರು ಇತ್ತಿಜಿಂಗೆ ಇತರ ಭಾಷೆಗಳಾದ ಇಂಗ್ಲಿಷ್, ಹಿಂದಿ, ತಮಿಳು, ಉದುರು, ಮಲೆಯಾಳಂ ಭಾಷೆಗಳ ಪದಗಳನ್ನು ಬಳಸುತ್ತಾರೆ. ಇದಕ್ಕೆ ಶಿಕ್ಷಣ ಮತ್ತು ಸಂಪರ್ಕ ಮಾರ್ಧಮಣಿಕೆ ಮುಖ್ಯ ಕಾರಣವೆಂದು ಹೇಳಬಹುದು. ಅಲ್ಲದೆ ನೆರೆಹೊರೆಯವರೊಡನೆ ಸಂಪರ್ಕ ಬೆಳಿಸಿದಾಗ ಬೇರೆ ಭಾಷೆಯ ಪದಗಳು ಹೆಚೆರಲ್ಲಿ ಬಳಕೆಯಾಗುತ್ತದೆ. ಉದಾ: ಕಾನ, ಸ್ನೇ, ಎನ್ನಡ, ವಾಡ, ಮೋ, ಕೇರೆ ಇತ್ಯಾದಿಗಳೇ ಆಗಿರುತ್ತವೆ ಎಂದು ಹೇಳಬಹುದು.

ಬದಲಾವಣೆಯ ಸಂದರ್ಭದಲ್ಲಿ ಹೆಚೆರಲ್ಲಿ ವಿದ್ಯಾಭ್ಯಾಸ ಸ್ಥೀಪಣಿಗೆ ಹೆಚ್ಚಾಗುತ್ತಿದೆ. ಇದರಿಂದ ಒಳ್ಳಿಯ ಉದ್ಯೋಗವನ್ನು ಕೂಡ ಸಂಪಾದಿಸುತ್ತಿದ್ದಾರೆ. ಆ ಕಾರಣ ಅವರಿಗೆ ಕೆಲವು ಭಾಷೆಗಳ ಪರಿಜಯವೂ ಕೂಡ ಇರುತ್ತದೆ. ಇಂಗ್ಲಿಷ್‌ನ ಕೆಲವು ಪದಗಳು ಅವರ ಕುಟುಂಬಗಳಲ್ಲಿ ಬಳಕೆಯಾಗುವುದನ್ನು ಗಮನಿಸಬಹುದು.

1. ನಿಮ್ಮ ಮಿಸ್ಟ್ ಓಮರ್ಕ್ ಕೊಟ್ಟಿದ್ದಾರೆ?
2. ಲೋ ನಾಳೆಂದ ಇನ್ನೊಳೆನ್ನೊಗು
3. ಇಂದಿ ಮೇಡಮ್ಮು ಬಂದಿದ್ದು?
4. ನಾಕ್ ಗಂಟೆ ಬನ್ ಬಂತಾ
5. ನಾ ಒಸ್ ಆಫೀಸ್‌ನ್ನೊಗ್ಗಿ ಬ್ರೆಸಿನಿ
6. ಮೋಲೆನ್ ನಾಗ್ಣಿ ಉಲ್ಲಿ ಇದ್ದಾನ

ಹೆಚ್‌ವ ಸಮುದಾಯದ ಮೊದಲನೆಯ ತಲೆಮಾರಿನ ನಂತರದಲ್ಲಿ ಕಂಡುಬರುವ ಭಾಷಿಕ ಅಂಶಗಳು ಉಳಿದೆರಡು ತಲೆಮಾರಿನವರಲ್ಲಿ ಸಂಪೂರ್ಣವಾಗಿ ಕಂಡುಬರುವುದಿಲ್ಲ. ಕಾರಣ ಶಿಕ್ಷಣ ಸಮೂಹ ಮಾಧ್ಯಮಗಳ ಸಂಪರ್ಕ, ಅನ್ಯ ಭಾಷೆಯ ವ್ಯಕ್ತಿಗಳ ಸಂಪರ್ಕವೇ ಆಗಿದೆ. ಸಮುದಾಯದಲ್ಲಿರುವ ವಿದ್ಯಾವಂತರು ಕೂಡ ಶಿಷ್ಟಕನ್ನಡ ಹಾಗೂ ಇಂಗ್ಲಿಷ್‌ನ ಕೆಲವು ಪದಗಳನ್ನು ಕೌಟಂಜಿಕ ವಲಯದಲ್ಲಿ ಸ್ವಲ್ಪ ಮಟ್ಟಿಗೆ ಬಳಸುತ್ತಾರೆ. ಇನ್ನು ವ್ಯವಹಾರಿಕ ವಲಯದಲ್ಲಿ ಇವರು ಹೆಚ್‌ವ ಸಮುದಾಯದವರು ಎಂದು ಗುರುತಿಸುವುದು ಅಸಾಧ್ಯ. ಅಷ್ಟರ ಮಟ್ಟಿಗೆ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ಸರಾಗವಾಗಿ ಮಾತನಾಡುವರು.

ಒಬ್ಬರೆಯಾಗಿ ಹೇಳುವುದಾದರೆ; ‘ಹೆಚ್‌ವರು ಭಾಷಾ ಮಿಶ್ನಣ ಪ್ರಕ್ರಿಯೆ’ ಎಂಬುದನ್ನು ಈ ಲೀಳನದಲ್ಲಿ ನುಡಿಜಿಗಿತ, ನುಡಿಮಿಶ್ನಣ ಪ್ರಕ್ರಿಯೆಯು ಹೆಚ್‌ವ ಕನ್ನಡದಲ್ಲಿ ವಿಶೇಷಣವಾಗಿ ಕಂಡುಬಂದಿರುತ್ತವೆ. ಹಾಗೆಯೇ, ಶಿಷ್ಟ ಕನ್ನಡದ ಪ್ರಭಾವ ಹೆಚ್‌ವ ಕನ್ನಡದ ಮೇಲೆ ಹೆಚ್ಚಾಗಿ ಆಗಿದೆ. ಹಾಗೂ ಇತರ ಭಾಷೆಯಾದ ಇಂಗ್ಲಿಷ್ ಭಾಷೆಯ ಮೇಲೆ ಹೆಚ್‌ವ ಭಾಷೆಯ ಪ್ರಭಾವ ಆಗಿಲ್ಲವೆಂದು ಕ್ರೀತ್ಯಕಾಯದ ಮಾಹಿತಿ ಸಂಗ್ರಹಣೆಯಿಂದ ಹೇಳಬಹುದು

ಪರಾಮರ್ಶನ ಗ್ರಂಥಗಳು

1. ಕೆಂಪೆಗೌಡ. ಕೆ, ‘ಸಾಮಾನ್ಯ ಭಾಷಾ ವಿಜ್ಞಾನ’, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು, 1993
2. ಗೀರಿಂಗ್ ಕುಮಾರ್ ಎಂ.ಕೆ, ‘ಕನಾಡಕ ಬುಡಕಟ್ಟು ಜಿತ್ತಕಲೆ’, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ-2008
3. ಸೋಮಶೇಲರ್ಗೌಡ.ಎಸ್-‘ಸಾಮಾಜಿಕ ಭಾಷಾವಿಜ್ಞಾನ’,ಪ್ರಸಾರಾಂಗ,ಮೈ.ವಿ.ಮೈಸೂರು, 2007
4. ಮೃತಿ.ಕೆ.ಎಂ-‘ಬುಡಕಟ್ಟು ಕುಲಕಸಬುಗಳು’,ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾನಿಲಯ, ಹಂಪಿ, 2007
5. ಪ್ರಭಾಕರ.ಎ.ಎಸ್-‘ಹೆಚ್‌ವರು’ಅಲೆಮಾರಿ, ಅರೆ ಅಲೆಮಾರಿ ಸಮುದಾಯಗಳ, ಅಧ್ಯಯನ-2006